



Śri Ganapati Mālā Mantra

ॐ नमो महा वल्लभ गणपतये, सर्व कार्य कर्त्रे, सर्व विघ्न प्रशमनाय, सर्व
राज्य वशीकरणाय, सर्व जन, सर्व स्त्री पुरुषाकर्षणाय, सर्व सौभाग्यं देहि
देहि, ॐ श्रीं ह्रीं क्लीं ग्लौं गं गणपतये स्वाहा ॥

ಓಂ ನಮೋ ಮಹಾ ವಲ್ಲಭ ಗಣಪತಯೇ, ಸರ್ವ ಕಾರ್ಯ ಕತ್ರೇ, ಸರ್ವ ವಿಘ್ನ
ಪ್ರಶಮನಾಯ, ಸರ್ವ ರಾಜ್ಯ ವಶೀಕರಣಾಯ, ಸರ್ವ ಜನ, ಸರ್ವ ಸ್ತ್ರೀ
ಪುರುಷಾರ್ಷಣಾಯ, ಸರ್ವ ಸೌಭಾಗ್ಯಂ ದೇಹಿ ದೇಹಿ, ಓಂ ಶ್ರೀಂ ಹ್ರೀಂ ಕ್ಲೀಂ ಗ್ಲಾಂ ಗಂ
ಗಣಪತಯೇ ಸ್ವಾಹಾ ||

ఓం నమో మహా వల్లభ గణపతయే, సర్వ కార్య కత్త్రే, సర్వ విఘ్న ప్రశమనాయ,
సర్వ రాజ్య వశీకరణాయ, సర్వ జన, సర్వ స్త్రీ పురుషార్థణాయ, సర్వ
సౌభాగ్యం దేహి దేహి, ఓం శ్రీం హ్రీం క్లీం గ్లౌం గం గణపతయే స్వాహా ||

ஸ்ரீ நஜொ உஹா வய்யுஹ மண்பதயெ, ஸவது கூாயது சுத்ருது, ஸவது
 விஷந ப்ராஸுநாய, ஸவது ராஜ்ய வஸீகரணாய, ஸவது ஜந, ஸவது
 ஸ்ரீ பௌரூஷாக்ஷுணாய, ஸவது ஸௌஹார்த்தம் ஜெஹி ஜெஹி,
 ஸ்ரீ ச்ரீம் ஹ்ரீம் க்ளீம் மௌம் மம் மண்பதயெ ஸ்லாஹா ||



THE HINDU TEMPLE SOCIETY OF NORTH AMERICA

Śrī Mahā Vallabha Gaṇapati Devasthānam



ഓം നമോ മഹാ വല്ലഭ ഗണപതയേ, സർവ കാര്യാ കർത്രേ,
സർവ വിഹ്ന പ്രശമനായ, സർവ രാജ്യ വശീകരണായ,
സർവ ജന, സർവ സ്ത്രീ പുരുഷാകർഷണായ, സർവ
സൗഭാഗ്യം ദേഹി ദേഹി, ഓം ശ്രീം ഹ്രീം ക്ലീം ഗ്ലൗം ഗം
ഗണപതയേ സ്വാഹാ ||

ഓം നമോ മഹാ വല്ലഭ ക്ഷണപതയേ, സർവ കാര്യാ കർത്രേ, സർവ
വിഹ്ന പ്രശമനായ, സർവ രാജ്യ വശീകരണായ, സർവ ജന, സർവ സ്ത്രീ
പുരുഷാകർഷണായ, സർവ സൗഭാഗ്യം ദേഹി ദേഹി, ഓം ശ്രീം
ഹ്രീം ക്ലീം ഗ്ലൗം ഗം ക്ഷണപതയേ സ്വാഹാ ||

ōm namō mahā vallabha gaṇapatayē, sarva kārya kartrē, sarva vighna
praśamanāya, sarva rājya vaśīkaraṇāya, sarva jana, sarva stree
puruṣhākarṣaṇāya, sarva saubhāgyam dēhi dēhi, ōm śreem hreem
kleem glaum gam gaṇapatayē svāhā ||

Meaning: Salutations to and offerings (into the *homa*) for the favorite supreme lord of wisdom (Śrī Mahā Vallabha Gaṇapati), the doer of all task, tranquilize all obstacles, brings all kingdoms under control, attracts all mankind and all women & men, whose seed syllables are *śreem hreem kleem glaum gam*, (Please) give (us) all the good fortunes and auspiciousness.

The strings of *bīja* (seed) syllables used here are: the *Tāra / Tāraka* is the syllable *ōm*; *śreem* is the seed of *Lakshmi*; the supreme power is the seed of *Māyā (hreem)*; *Kāma* is the seed of desire *kleem*; *Vasudhā* is the seed of the earth *glaum*. Following these five forms of seed syllables is the syllable of *Gaṇapati gam*.

महागणपतिमन्त्रमुद्धरति - तारः प्रणवः, श्रीलक्ष्मीबीजम्, परशक्तिर्मायाबीजम्, कामः कामबीजम्, वसुधा भूमिबीजम्, इति पञ्चरूपाणां बीजानामनु गमित्यक्षरमेतादृशं यं साधका विदुस्तस्मै गणाधिपतये प्रणतिः स्तादिति योजना ||

mahāgaṇapati mantramuddharati - tāraḥ praṇavaḥ, śrīlakṣmībījam, paraśaktirmāyābījam, kāmaḥ kāmabījam, vasudhā bhūmibījam, iti pañcarūpāṇāṁ bījānāmanu gam
ityakṣaramētādṛśaṁ yaṁ sādhakā vidustasmai gaṇādhipatayē praṇatiḥ stāditi yōjanā ||